

Roll  
No.

--	--	--	--	--	--	--	--	--	--	--	--	--	--	--	--	--	--	--	--

Serial No. of  
G. C. A. B.

ಒಟ್ಟು ಪ್ರಶ್ನೆಗಳ ಸಂಖ್ಯೆ : 54 ]

Total No. of Questions : 54 ]

[ ಒಟ್ಟು ಮುದ್ರಿತ ಪುಟಗಳ ಸಂಖ್ಯೆ : 24

[ Total No. of Printed Pages : 24

ಸಂಕೇತ ಸಂಖ್ಯೆ : **62-K**

Code No. : **62-K**

ವಿಷಯ : ತೃತೀಯ ಭಾಷೆ — ಕನ್ನಡ

Subject : Third Language — KANNADA

ದಿನಾಂಕ : 09. 04. 2013 ]

ಸಮಯ : ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 12-15 ರವರೆಗೆ ]

ಪರಮಾವಧಿ ಅಂಕಗಳು : 100 ]

[ Date : 09. 04. 2013

[ Time : 9-30 A.M. to 12-15 P.M.

[ Max. Marks : 100

**FOR OFFICE USE ONLY**

G. No.	Marks	G. No.	Marks	G. No.	Marks	G. No.	Marks	G. No.	Marks
1.		12.		23.		34.		45.	
2.		13.		24.		35.		46.	
3.		14.		25.		36.		47.	
4.		15.		26.		37.		48.	
5.		16.		27.		38.		49.	
6.		17.		28.		39.		50.	
7.		18.		29.		40.		51.	
8.		19.		30.		41.		52.	
9.		20.		31.		42.		53.	
10.		21.		32.		43.		54.	
11.		22.		33.		44.		x	
<b>Total Marks</b>									
<b>Total Marks in words</b>								<b>Grand Total</b>	
1. ✓									
2. ✓						✓		✓	
Signature of Evaluators			Registration No.			Signature of the Deputy Chief		Signature of the Room Invigilator	

ಸಾಮಾನ್ಯ ಸೂಚನೆಗಳು :

- i) ಈ ಪ್ರಶೋತ್ತರ ಕಿರು ಪುಸ್ತಕವು ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಒಟ್ಟು 54 ಪ್ರಶ್ನೆಗಳನ್ನು ಹೊಂದಿದೆ.
- ii) ಪ್ರತಿಯೊಂದು ವಸ್ತುನಿಷ್ಠ ಮಾದರಿ ಪ್ರಶ್ನೆಗೆ ಉತ್ತರಕ್ಕಾಗಿ ಜಾಗವನ್ನು ಕೊಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ ಕೊಟ್ಟಿರುವ ಜಾಗದಲ್ಲಿ ಕ್ರಮಾಕ್ಷರದೊಂದಿಗೆ ಪೂರ್ಣ ಉತ್ತರವನ್ನು ಬರೆಯಿರಿ.
- iii) ವಿಷಯನಿಷ್ಠ ಮಾದರಿ ಪ್ರಶ್ನೆಯ ಉತ್ತರಗಳಿಗೆ ಸಾಕಷ್ಟು ಜಾಗವನ್ನು ಕೊಡಲಾಗಿದೆ. ಉತ್ತರಗಳನ್ನು ಆಯಾ ಜಾಗಗಳಲ್ಲಿಯೇ ಬರೆಯಿರಿ.
- iv) ವಸ್ತುನಿಷ್ಠ ಮಾದರಿ ಮತ್ತು ವಿಷಯನಿಷ್ಠ ಮಾದರಿ ಪ್ರಶ್ನೆಗಳಿಗೆ ಕೊಟ್ಟಿರುವ ಸೂಚನೆಗಳನ್ನು ಅನುಸರಿಸಿ.
- v) ವಿದ್ಯಾರ್ಥಿಗಳು ಪೆನ್ಸಿಲ್‌ನಿಂದ (ಸೀಸದ ಕಡ್ಡಿ) ಉತ್ತರಗಳನ್ನು ಬರೆಯಬಾರದು. ಪೆನ್ಸಿಲ್‌ನಿಂದ ಉತ್ತರ ಬರೆದಲ್ಲಿ ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. (ನಕ್ಷೆಗಳು, ರೇಖಾಚಿತ್ರಗಳು ಮತ್ತು ಭೂಪಟಗಳನ್ನು ಬಿಟ್ಟು).
- vi) ಬಹು-ಆಯ್ಕೆ, ಖಾಲಿ ಸ್ಥಳಗಳನ್ನು ಭರ್ತಿ ಮಾಡುವುದು, ಹೊಂದಿಸಿ ಬರೆಯುವ ಪ್ರಶ್ನೆಗಳ ವಿಷಯದಲ್ಲಿ ಕೆರೆದು ಅಳಿಸುವುದು / ತಿದ್ದಿ ಬರೆಯುವುದು / ಗುರುತಿಸುವುದು ಮಾಡಿದಲ್ಲಿ ಮೌಲ್ಯಮಾಪನಕ್ಕೆ ಅನರ್ಹವಾಗುತ್ತದೆ.
- vii) ಪ್ರಶ್ನೆ ಪತ್ರಿಕೆಯನ್ನು ಓದಿ, ಅರ್ಥೈಸಿಕೊಳ್ಳಲು 15 ನಿಮಿಷಗಳ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.

ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ಸೂಚಿಸಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಉತ್ತರಕ್ಕೆ ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಡನೆ ಪೂರ್ಣ ಉತ್ತರವನ್ನು ಬರೆಯಿರಿ :

15 × 1 = 15

1. ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುತ್ತಾರೆ

(ಎ) ದೀರ್ಘ

(ಬಿ) ಗುಣಿತ

(ಸಿ) ಅಲ್ಪಪ್ರಾಣ

(ಡಿ) ಅನುನಾಸಿಕ

ಉತ್ತರ : \_\_\_\_\_

2. 'ನಗುವಿನ ಪರದೆಯ ಒಳಗೊಳಗಲ್ಲ' — ಈ ಸಾಲಿನಲ್ಲಿರುವ ಅಲಂಕಾರ

- (ಎ) ರೂಪಕ (ಬಿ) ಶ್ಲೇಷ  
(ಸಿ) ಉಪಮಾ (ಡಿ) ಅನನ್ವಯ

ಉತ್ತರ : \_\_\_\_\_

3. 'ಪ್ರಜ್ಞಾವಂತೆ' ಪದದ ಅನ್ಯಲಿಂಗ ರೂಪ

- (ಎ) ಪ್ರಜಾವಂತ (ಬಿ) ಪ್ರಜ್ಞಾವಂತ  
(ಸಿ) ಪ್ರಜಾವಂತಾ (ಡಿ) ಪ್ರಜ್ಞಾವಂತರು

ಉತ್ತರ : \_\_\_\_\_

4. ಇವುಗಳಲ್ಲಿ ಅನ್ಯದೇಶ್ಯಪದ

- (ಎ) ನೀರು (ಬಿ) ಟೂರು  
(ಸಿ) ಚಾರು (ಡಿ) ಹಾರು

ಉತ್ತರ : \_\_\_\_\_

5. "ಕಪ್ಪೆಗಳ ವಟವಟ ಶಬ್ದಕೇಳಿ ಬೇಜಾರಾಯಿತು" — ಈ ವಾಕ್ಯದಲ್ಲಿರುವ ಅನುಕರಣಾವ್ಯಯ

- (ಎ) ಕಪ್ಪೆಗಳ (ಬಿ) ಕೇಳಿಕೇಳಿ  
(ಸಿ) ಶಬ್ದಕೇಳಿ (ಡಿ) ವಟವಟ

ಉತ್ತರ : \_\_\_\_\_

6. 'ಬಣ್ಣ' — ಈ ಪದದ ತತ್ಸಮ ಪದ

- (ಎ) ವರುಣ (ಬಿ) ವರ್ಣ  
(ಸಿ) ಸ್ವರ್ಣ (ಡಿ) ಬರುಣ

ಉತ್ತರ : \_\_\_\_\_

7. 'ಅನುಯಾಯಿ' — ಈ ಪದದ ಅರ್ಥ

- |              |                |
|--------------|----------------|
| (ಎ) ಅನ್ಯಾಯ   | (ಬಿ) ವಿಧೇಯನಾಯಕ |
| (ಸಿ) ಹಿಂಬಾಲಕ | (ಡಿ) ನ್ಯಾಯಾಧೀಶ |

ಉತ್ತರ : \_\_\_\_\_

8. 'ಪಶ್ಚಿಮ' — ಈ ದಿಕ್ಕಿನ ಕನ್ನಡ ಹೆಸರು

- |           |            |
|-----------|------------|
| (ಎ) ಮೂಡಣ  | (ಬಿ) ತೆಂಕಣ |
| (ಸಿ) ಬಡಗಣ | (ಡಿ) ಪಡುವಣ |

ಉತ್ತರ : \_\_\_\_\_

9. 'ಮುಂಗಾರು' — ಈ ಪದದ ವಿರುದ್ಧಾರ್ಥಕ ಪದ

- |                |              |
|----------------|--------------|
| (ಎ) ಹಿಂಗಾರು    | (ಬಿ) ಇಂಗಾರ   |
| (ಸಿ) ಕಾರುಮುಂದು | (ಡಿ) ಅಮುಂಗಾರ |

ಉತ್ತರ : \_\_\_\_\_

10. 'ನೀವೊಬ್ಬಿ' — ಈ ಪದದ ಗ್ರಾಂಥಿಕ ರೂಪ

- |                  |                |
|------------------|----------------|
| (ಎ) ನೀವು ಬರೆ     | (ಬಿ) ನೀವಿಬ್ಬರೆ |
| (ಸಿ) ನೀವು ಒಬ್ಬರೆ | (ಡಿ) ನಾವೊಬ್ಬರೆ |

ಉತ್ತರ : \_\_\_\_\_

11. 'ನಿತ್ಯೋತ್ಸವ' — ಈ ಪದ ಬಿಡಿಸಿ ಬರೆದಾಗ

- |                    |                     |
|--------------------|---------------------|
| (ಎ) ನಿತ್ಯೋ + ಉತ್ಸವ | (ಬಿ) ನಿತ್ಯಾ + ಉತ್ಸವ |
| (ಸಿ) ನಿತ್ಯ + ಉತ್ಸವ | (ಡಿ) ನಿತ್ಯ + ಉಸ್ತವ  |

ಉತ್ತರ : \_\_\_\_\_

12. 'ಕೊರಗಿ ಕೊರಗಿ' ಇಲ್ಲಿರುವ ವ್ಯಾಕರಣಾಂಶ

(ಎ) ಅನುಕರಣಾವ್ಯಯ

(ಬಿ) ನುಡಿಗಟ್ಟು

(ಸಿ) ದ್ವಿರುಕ್ತಿ

(ಡಿ) ಜೋಡಿಪದ

ಉತ್ತರ : \_\_\_\_\_

13. ಇವುಗಳಲ್ಲಿ ಶುದ್ಧ ರೂಪ

(ಎ) ಮುತ್ತೈದೆ

(ಬಿ) ಮೂತ್ತೈದೆ

(ಸಿ) ಮುತ್ತುತ್ತೈದೆ

(ಡಿ) ಮತ್ತೈದೆ

ಉತ್ತರ : \_\_\_\_\_

14. 'ನೋಡು' ದಾತುವಿನ ನಿಷೇಧ ರೂಪ

(ಎ) ನೋಡುವನು

(ಬಿ) ನೋಡನು

(ಸಿ) ನೋಡಿದನು

(ಡಿ) ನೋಡತ್ತಾನೆ

ಉತ್ತರ : \_\_\_\_\_

15. 'ಮೊಮ್ಮಗ' — ಈ ಪದದ ಸ್ತ್ರೀಲಿಂಗ ರೂಪ

(ಎ) ಮಗಳು

(ಬಿ) ಮೊಮ್ಮಗರು

(ಸಿ) ಮೊಮ್ಮಗು

(ಡಿ) ಮೊಮ್ಮಗಳು

ಉತ್ತರ : \_\_\_\_\_

16. ಈ ಕೆಳಗಿನ 'ಅ' ಪಟ್ಟಿಯ ಅಂಶಗಳಿಗೆ ಸರಿಹೊಂದುವ ಪದಗಳನ್ನು 'ಬ' ಪಟ್ಟಿಯಿಂದ ಕ್ರಮಾಕ್ಷರದೊಂದಿಗೆ ಆರಿಸಿ, ಉತ್ತರಕ್ಕೆ ಮೀಸಲಿಟ್ಟ ಜಾಗದಲ್ಲಿ ಬರೆಯಿರಿ : 5 × 1 = 5

ಅ

ಬ

- |                |               |
|----------------|---------------|
| i) ನೀರುಬೀಳು    | ಅ) ಸರ್ವನಾಮ    |
| ii) ಅವನು       | ಆ) ಮದುವೆ      |
| iii) ಮಹಿಳೆಯರು  | ಇ) ತದ್ಭವ ಪದ   |
| iv) ಪಾಣಿ ಗ್ರಹಣ | ಈ) ಗುಣಸಂಧಿ    |
| v) ಚಿತ್ರೇಶ್ವರ  | ಉ) ಜಲಪಾತ      |
|                | ಊ) ಬಹುವಚನ     |
|                | ಋ) ಅನ್ವರ್ಥನಾಮ |
|                | ಎ) ಆಗಮ ಸಂಧಿ   |

ಉತ್ತರಗಳು : i) \_\_\_\_\_

ii) \_\_\_\_\_

iii) \_\_\_\_\_

iv) \_\_\_\_\_

v) \_\_\_\_\_

ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿ ಬರೆಯಿರಿ :

5 × 1 = 5

17. ಮನುಷ್ಯ ತಾನು ನೋಡಿದ ಸ್ಥಳಗಳ ಪರಿಚಯ, ಪಡೆದ ಅನುಭವಗಳನ್ನು ದಾಖಲು ಮಾಡುವುದೇ .....
18. ಗಿಡವಾಗಿ ಬಗ್ಗಿದ್ದು ..... ಬಗ್ಗಿತೇ ?
19. ಕಾಲದ ಅನಂತತೆಯನ್ನು ಪ್ರಾತಿನಿಧಿಕವಾಗಿ ಸೂಚಿಸುವ ಪ್ರಕೃತಿ ಆಧಾರಿತ ಹಬ್ಬ .....
20. ರತ್ನಾಕರವರ್ಣಿಯು ..... ಕವಿ ಎಂದು ಹೆಸರು ಗಳಿಸಿದ್ದಾನೆ.
21. ಬೆಳೆಯುವ ..... ಮೊಳಕೆಯಲ್ಲಿ.

ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರ ಬರೆಯಿರಿ :

8 × 1 = 8

22. ಮಲಗುವಾಗ ಭಾರತೀಯರು ಭೂಮಿಯನ್ನು ಏನೆಂದು ಪ್ರಾರ್ಥಿಸುತ್ತಾರೆ ?

---



---

23. ಪಂಪ ಸಾಹಿತ್ಯದ ಎರಡು ಶಿಖರಗಳಾವುವು ?

---



---

24. ಗೋಮುಖದಿಂದ ಹರಿದು ಬರುವ ಬಿಸಿ ನೀರು ಎಲ್ಲಿಗೆ ಬೀಳುತ್ತದೆ ?

---



---

25. ಮಾನವನ ಕೌಶಲ್ಯಕ್ಕೆ ಕಳಸವಿಟ್ಟಂತಿರುವುದು ಯಾವುದು ?

---



---

26. ತಗಡೂರು ರಾಮಚಂದ್ರರಾಯರು ಕೈಗಾಡಿಯಲ್ಲಿ ಏನನ್ನು ಮಾರುತ್ತಿದ್ದರು ?

---



---

27. ಹಿರಿಯರು ಕವಿಗಳನ್ನು ಎಲ್ಲಿಗೆ ಆಹ್ವಾನಿಸಿದರು ?

---



---

28. 'ನಗರಗಳ ರಾಣಿ' ಎಂದು ಹೆಸರಾಗಿರುವ ನಗರ ಯಾವುದು ?

---



---

29. ಯಾವ ಜನ್ಮದೊಡ್ಡದು ಎಂದು ದಾಸರು ಹೇಳಿದ್ದಾರೆ ?

---



---

ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ :

15 × 2 = 30

30. ರಾಮಕೃಷ್ಣನು ತನ್ನ ಹೆಂಡತಿಯ ಕಿವಿಯಲ್ಲಿ ಹೇಳಿದ ಉಪಾಯ ಯಾವುದು ?

---



---



---



---



---



---



---



---



---



---



31. ಯಾವ ದಾರಿಯಲ್ಲಿ ಹೋಗುವಂತೆ ಬಾಲೆ ಬಳೆಗಾರನಿಗೆ ಹೇಳಿದಳು ?

---

---

---

---

---

---

---

---

---

---

32. ರಾಣಿ ಖಚಿತವಾಗಿ ರಾಮಕೃಷ್ಣನೇ ಸತ್ತಿರುವನೆಂದು ಹೇಳಲು ಕಾರಣವೇನು ?

---

---

---

---

---

---

---

---

---

---

33. ಬಾಲೆಯು ಹಡೆದವ್ವನ ಗುರುತನ್ನು ಬಳೆಗಾರನಿಗೆ ಹೇಗೆ ಹೇಳಿದಳು ?

---

---

---

---

---

---

---

---

---

---

34. ಬಿ.ವಿ. ಕಾರಂತರ ವಿದ್ಯಾಭ್ಯಾಸವನ್ನು ತಿಳಿಸಿ.

---

---

---

---

---

---

---

---

---

---

35. ಎಂಥ ಯುಗಾದಿ ಬರಲೆಂದು ಕವಿ ಆಶಿಸಿದ್ದಾನೆ ?

---

---

---

---

---

---

---

---

---

---

36. ಬಾಲ್ಯದಲ್ಲಿ ಕಾರಂತರಿಗೆ ಯಾವ ಯಾವ ಬಗೆಯ ಕಲಾ ಶ್ರೀಮಂತಿಕೆ ಸಿಕ್ಕಿತು ?

---

---

---

---

---

---

---

---

---

---

37. ತಗಡೂರು ರಾಮಚಂದ್ರರಾಯರನ್ನು 'ಛೋಟಾ ಗಾಂಧಿ' ಎಂದು ಏಕೆ ಕರೆದಿದ್ದಾರೆ ?

---

---

---

---

---

---

---

---

---

---

38. ಕವಿ ಹಡಗನ್ನು ಸಂಕ್ಷಿಪ್ತ ಬ್ರಹ್ಮಾಂಡ ಎಂದು ಏಕೆ ಕರೆದಿದ್ದಾರೆ ?

---

---

---

---

---

---

---

---

---

---

39. ಮರಿಗೌಡರ ಕಳಕಳಿ ಮತ್ತು ಹೇರಾಸೆ ಏನಾಗಿತ್ತು ?

---

---

---

---

---

---

---

---

---

---

40. ಕವಿಪುತ್ರನು ಭಾರತಕ್ಕೆ ಹಿಂದಿರುಗಲು ತೀರ್ಮಾನಿಸಿದ್ದು ಏಕೆ ?

---

---

---

---

---

---

---

---

---

---

41. ಮಳೆನೀರು ಭೂಮಿಯೊಳಕ್ಕೆ ಇಳಿಯುವುದು ಕಡಿಮೆಯಾಗುತ್ತಿದೆ ಏಕೆ ?

---

---

---

---

---

---

---

---

---

---

42. ಭರತ ಚಕ್ರೇಶ್ವರನು ಹೇಗೆ ಸುಖವಾಗಿ ಬಾಳುತ್ತಿದ್ದನು ?

---

---

---

---

---

---

---

---

---

---

43. ಮಳೆಕೊಯ್ಲಿನ ಕ್ರಮಗಳಾವುವು ?

---

---

---

---

---

---

---

---

---

---

44. ಸಿಂಹಾಸನವೇರಿದ ಭರತ ಚಕ್ರೇಶ್ವರ ಹೇಗೆ ಕಾಣುತ್ತಿದ್ದನು ?

---

---

---

---

---

---

---

---

---

---

ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭವನ್ನು ಕೃತಿ, ಕರ್ತೃ ಸಹಿತ ವಿವರಿಸಿ :

4 × 3 = 12

45. 'ಈ ನೆಲವೇ ನಾನೆಂದು ಭಾವಿಸಿಕೊ.'

---



---



---



---



---



---



---



---



---



---



---



---



---



---



---



---



---



---



---



---



---



---

46. 'ಎಂತಹಾ ಅದ್ಭುತ ಕಲಾಕಾರನಪ್ಪ, ಈ ಪ್ರಕೃತಿ!'

---



---



---



---



---



---



---



---



---



---



---



---



---



---



---



---



---



---



---



---



---



47. 'ಮೈಸೂರಿನ ಮಲ್ಲಿಗೆ ಹಾರ!'

48. 'ಶರತೆಯನು ಸತ್ಯದಲಿ ಜಯಿಸಿದ ಕಲಿ.'

---



---



---



---



---



---



---



---



---



---



---



---



---



---



---



---

49. ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ :

1 × 3 = 3

ಕಣ್ಣು ಕೈಕಾಲ್ \_\_\_\_\_

---



---



---

ಇರುವರೆ ಖೋಡಿ.

ಅಥವಾ

ಸುಳಿ ಮಿಂಚಿನ \_\_\_\_\_

\_\_\_\_\_

\_\_\_\_\_

\_\_\_\_\_ ರತ್ನಾಕರನ ಕೆರೆ ||

ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ 5-6 ವಾಕ್ಯಗಳಲ್ಲಿ ಉತ್ತರ ಬರೆಯಿರಿ :  $2 \times 4 = 8$

- ಲಠಿಗೇ ಜನ್ಮರಹಸ್ಯವೇನು ?
- ಮಗುವಿನ ಕರೆ ತಾಯಿಯಲ್ಲಿ ಹೇಗೆ ಜೀವನ ಪ್ರೀತಿಯನ್ನು ಮೂಡಿಸಿತು ?
- 'ಸ್ವದೇಶಿ ವ್ರತದ ಜಂಗಮ ಮೂರ್ತಿ' ಎಂದು ರಾಮಚಂದ್ರರಾಯರನ್ನು ಲೇಖಕರು ಏಕೆ ಕರೆದಿದ್ದಾರೆ ?

50.

\_\_\_\_\_

\_\_\_\_\_

\_\_\_\_\_

\_\_\_\_\_

\_\_\_\_\_

\_\_\_\_\_

\_\_\_\_\_

\_\_\_\_\_

\_\_\_\_\_

\_\_\_\_\_

51.

---



---



---



---



---



---



---



---



---



---



---



---



---



---



---



---



---



---



---



---



---



---

52. ಈ ಕೆಳಗಿನ ಪ್ರಶ್ನೆಗಳಲ್ಲಿ ಒಂದನ್ನು ಕುರಿತು 5-6 ವಾಕ್ಯಗಳಲ್ಲಿ ಉತ್ತರ ಬರೆಯಿರಿ :

1 × 4 = 4

- ಶಾಂತದೇವಿ ಕೆ. ಸಾಬಾದಿಯವರು ಧ್ಯಾನದ ಮಹತ್ವವನ್ನು ಹೇಗೆ ನಿರೂಪಿಸಿದ್ದಾರೆ.
- ಗಾಂಧಿ ಕವನದ ಸಾರಾಂಶವನ್ನು ವಿವರಿಸಿ.

---



---



---



---



---



---



---



---



---



---



---



---



---



---



---



---



---



---



---



---



---



---

53. — ನೀವು ಮಂಗಳೂರು ಜಿಲ್ಲೆ, ಬಂಟ್ವಾಳ ತಾಲ್ಲೂಕು, ಕಳವಾರು ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ನವೀನ / ವಿದ್ಯಾರ್ಥಿನಿ ನವ್ಯ ಎಂದು ಭಾವಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ವರ್ಗಾವಣೆ ಪತ್ರ ನೀಡುವಂತೆ ನಿಮ್ಮ ಮುಖ್ಯೋಪಾಧ್ಯಾಯರಿಗೊಂದು ಅರ್ಜಿ ಬರೆಯಿರಿ. 1 × 5 = 5
- ಅಥವಾ
- ಮಂಗಳೂರು ಜಿಲ್ಲೆ, ಪುತ್ತೂರು ತಾಲ್ಲೂಕು, ಕುಂತೂರು ಗ್ರಾಮದ ಇಡಾಳ ಎಂಬಲ್ಲಿ ವಾಸವಿರುವ ನಿಮ್ಮ ತಂದೆಗೆ ಪ್ರವಾಸಕ್ಕಾಗಿ 500 ರೂಪಾಯಿ ಕಳುಹಿಸಿಕೊಡುವಂತೆ ಪತ್ರ ಬರೆಯಿರಿ.









ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು - 560 003  
KARNATAKA SECONDARY EDUCATION EXAMINATION BOARD,  
MALLESWARAM, BANGALORE - 560 003

ಎಸ್.ಎಸ್.ಎಲ್.ಸಿ. ಪರೀಕ್ಷೆ, ಏಪ್ರಿಲ್, 2013  
S.S.L.C. EXAMINATION, APRIL, 2013

ಮಾದರಿ ಉತ್ತರಗಳು  
MODEL ANSWERS

ದಿನಾಂಕ : 09. 04. 2013

ಸಂಕೇತ ಸಂಖ್ಯೆ : **62-K**

Date : 09. 04. 2013

CODE NO. : **62-K**

ವಿಷಯ : ತೃತೀಯ ಭಾಷೆ — ಕನ್ನಡ  
Subject : THIRD LANGUAGE — KANNADA

[ ಪರಮಾವಧಿ ಅಂಕಗಳು : 100

[ Max. Marks : 100

ಪ್ರಶ್ನೆ ಸಂಖ್ಯೆ	ಉತ್ತರದ ಕ್ರಮಾಕ್ಷರ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
		ಪ್ರತಿಯೊಂದು ಸರಿ ಉತ್ತರಕ್ಕೆ ಒಂದೊಂದು ಅಂಕದಂತೆ.	15 × 1 = 15
1.	(ಡಿ)	ಅನುನಾಸಿಕ	
2.	(ಎ)	ರೂಪಕ	
3.	(ಬಿ)	ಪ್ರಜ್ಞಾವಂತ	
4.	(ಬಿ)	ಟೂರು	
5.	(ಡಿ)	ವಟವಟ	
6.	(ಬಿ)	ವರ್ಣ	
7.	(ಸಿ)	ಹಿಂಬಾಲಕ	
8.	(ಡಿ)	ಪಡುವಣ	
9.	(ಎ)	ಹಿಂಗಾರು	
10.	(ಸಿ)	ನೀವು ಒಬ್ಬರೆ	
11.	(ಸಿ)	ನಿತ್ಯ+ ಉತ್ಸವ	
12.	(ಸಿ)	ದ್ವಿರುಕ್ತಿ	
13.	(ಎ)	ಮುತ್ತೈದೆ	
14.	(ಬಿ)	ನೋಡನು	
15.	(ಡಿ)	ಮೊಮ್ಮಗಳು	

[ Turn over

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
16.	<p>ಹೊಂದಿಸಿ ಬರೆಯುವುದು.</p> <p>i) ಉ) ಜಲಪಾತ</p> <p>ii) ಅ) ಸರ್ವನಾಮ</p> <p>iii) ಊ) ಬಹುವಚನ</p> <p>iv) ಆ) ಮದುವೆ</p> <p>v) ಈ) ಗುಣಸಂಧಿ</p>	5 × 1 = 5
	<p>ಬಿಟ್ಟಿ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬುವುದು.</p>	5 × 1 = 5
17.	ಪ್ರವಾಸ ಕಥನ	
18.	ಮರವಾಗಿ	
19.	ಯುಗಾದಿ	
20.	ಶೃಂಗಾರ	
21.	ಪೈರು	
	<p>ಒಂದೊಂದು ವಾಕ್ಯದಲ್ಲಿ ಉತ್ತರಿಸುವಿಕೆ.</p>	8 × 1 = 8
22.	ಭಾರತೀಯರು ಮಲಗುವಾಗ ಭೂಮಿಗೆ 'ನಿನ್ನ ಮಡಿಲಲ್ಲಿ ಇರುತ್ತೇನೆ ತಾಯಿ' ಎಂದು ಪ್ರಾರ್ಥಿಸುತ್ತಾರೆ.	
23.	ಪಂಪನ ಸಾಹಿತ್ಯದ ಎರಡು ಶಿಖರಗಳು ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯ.	
24.	ಗೋಮುಖದಿಂದ ಹರಿದುಬರುವ ಬಿಸಿನೀರು ಗೋಕುಂಡ ಅಥವಾ ಗೌರಿಕುಂಡಕ್ಕೆ ಬೀಳುತ್ತದೆ.	
25.	ಹಡಗು ಮಾನವನ ಕೌಶಲ್ಯಕ್ಕೆ ಕಳಸವಿಟ್ಟಿರಲಿಲ್ಲ.	
26.	ತಗಡೂರು ರಾಮಚಂದ್ರರಾಯರು ಕೈಗಾಡಿಯಲ್ಲಿ ಸ್ವದೇಶಿ ಸಾಮಾನುಗಳನ್ನು ಮಾರುತ್ತಿದ್ದರು.	
27.	ಹಿರಿಯರು ಕವಿಗಳನ್ನು ತಾವು ಉಳಿದುಕೊಂಡಿದ್ದ ಬಾಡಿಗೆ ಕೋಣೆಗೆ ಆಹ್ವಾನಿಸಿದರು.	
28.	ನಗರಗಳ ರಾಣಿ ಎಂದು ಹೆಸರಾಗಿರುವ ನಗರ ಬೆಂಗಳೂರು.	

29.	ದಾಸರು ಮಾನವ ಜನ್ಮ ದೊಡ್ಡದು ಎಂದು ಹೇಳಿದ್ದಾರೆ.	
ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
	ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರ ಬರೆಯುವುದು.	15 × 2 = 30
30.	ತಾನು ರಾಜನ ಬಳಿ ಹೋಗಿ ಹೆಂಡತಿ ಸತ್ತಳೆಂದು ಹಣ ಪಡೆಯುವುದು. ಗೌರಿ ರಾಣಿಯ ಬಳಿ ಹೋಗಿ ರಾಮಕೃಷ್ಣ ಸತ್ತನೆಂದು ಹೇಳಿ ಹಣ ಪಡೆಯುವುದು. ಇದು ರಾಮಕೃಷ್ಣನು ಹೆಂಡತಿಯ ಕಿವಿಯಲ್ಲಿ ಹೇಳಿದ ಉಪಾಯವಾಗಿದೆ.	
31.	ಬಾಲೆಯು ಬಾಳೆಯ ತೋಟ ಬಲಕ್ಕೆ ಬಿಟ್ಟು, ಸೀಬೆ ತೋಟ ಎಡಕ್ಕೆ ಬಿಟ್ಟು ಅವುಗಳ ನಡುವೆ ಹೋದರೆ ತನ್ನ ತವರೂರು ಇದೆ ಎಂದು ಬಳೆಗಾರನಿಗೆ ಹೇಳಿದಳು.	
32.	ರಾಮಕೃಷ್ಣನ ಹೆಂಡತಿ ಅಳುತ್ತಾ ಬಂದು ತನ್ನ ಗಂಡ ತೀರಿಕೊಂಡನೆಂದು ಹೇಳಿದಳು. ಶವಸಂಸ್ಕಾರದ ಖರ್ಚಿಗಂದು ಒಂದು ನೂರು ವರಹಗಳನ್ನು ರಾಣಿಯಿಂದ ಪಡೆದುಕೊಂಡು ಹೋಗಿದ್ದಳು. ಇದರಿಂದ ರಾಮಕೃಷ್ಣನೇ ಸತ್ತಿರುವನೆಂದು ರಾಣಿ ಖಚಿತವಾಗಿ ಹೇಳಿದಳು.	
33.	ಅವಳದು ಮುತ್ತೈದೆ ಮನೆ. ಮನೆ ಮುಂದೆ ಮುತ್ತಿನ ಚಿಪ್ಪರ ಹಾಕಿದ್ದಾರೆ. ನಡು ಮನೆಯಲ್ಲಿ ಪಗಡೆ ಆಡುತ್ತಾ ಕುಳಿತಿರುವವಳೇ ನನ್ನ ಹಡೆದವ್ವ. ಎಂದು ಬಳೆಗಾರನಿಗೆ ಬಾಲೆಯು ಗುರುತನ್ನು ಹೇಳುತ್ತಾಳೆ.	
34.	ಕಾರಂತರು ಎಂಟನೇ ತರಗತಿಯಲ್ಲಿ ಓದು ಮುಗಿಸಿ ಶಾಲೆ ಬಿಟ್ಟರು. ಗುಬ್ಬಿ ಕಂಪೆನಿ ಮುಚ್ಚುವ ಪರಿಸ್ಥಿತಿ ಬಂದಾಗ ಹಿಂದಿ ಕಲಿಕೆ ಮುಂದುವರಿಸಿ ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು. ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಯಾಗಿ ಎರಡು ವರ್ಷದ ಡಿಪ್ಲೊಮಾ ಪಡೆದರು.	
35.	ಜೀವದ ಕನಸನ್ನು ನನಸಾಗಿಸಿ, ಜೀವನ ಬೆಳಗಿಸುವ ಯುಗಾದಿ ಬರಲಿ. ಬಡವರ ಬಸಿರು ತುಂಬಿಸುವ ಯುಗಾದಿ ಬರಲಿ ಎಂದು ಕವಿ ಆಶಿಸುತ್ತಾನೆ.	
36.	ಬಾಲ್ಯದಲ್ಲಿ ಅವರ ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು, ಮನೆಯಲ್ಲಿ ನಡೆಸುತ್ತಿದ್ದ ಭಜನೆ, ಹರಿಕಥೆ, ಯಕ್ಷಗಾನ, ಊರಜಾತ್ರೆ, ಭೂತಕೋಲ, ರಥೋತ್ಸವ ಪಾಡ್ಡನಗಳು, ಪಾತ್ರಿಯದರ್ಶನ, ವಾದ್ಯಗಳ ಧ್ವನಿ ಇವೆಲ್ಲವೂ ಕಾರಂತರಿಗೆ ಸಿಕ್ಕಿದ ಕಲಾಶ್ರೀಮಂತಿಕೆಗಳಾಗಿವೆ.	
37.	ಗಾಂಧೀಜಿಯವರು ಪ್ರಾರಂಭಿಸಿದ ಅಸಹಕಾರ ಚಳುವಳಿಯಲ್ಲಿ ತಗಡೂರು ರಾಮಚಂದ್ರರಾಯರು ಕಾಲನಡಿಗೆಯಲ್ಲೇ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಪ್ರಚಾರ ಕಾರ್ಯ ನಡೆಸಿದರು. ಏಕಾಂಗಿಯಾಗಿ ಸ್ವಶಕ್ತಿಯಿಂದ, ಸೇವಾ ಬುದ್ಧಿಯಿಂದ ಮತ್ತು ದೈವಭಕ್ತಿಯಿಂದ ಕೆಲಸಮಾಡಿದರು ಆದ್ದರಿಂದ ಅವರನ್ನು 'ಝೋಟಾ ಗಾಂಧಿ' ಎಂದು ಕರೆದಿದ್ದಾರೆ.	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
38.	ಹಡಗು ಅತ್ಯಂತ ವಿಶಾಲವಾದುದು. ನೂರಾರು ಭಾಷಿಗರು ಮತ್ತು ದೇಶಿಗರು ಅದರಲ್ಲಿ ಪ್ರಯಾಣಿಸುತ್ತಾರೆ. ಊಟ-ಉಪಚಾರ ಮನೆಗಿಂತ ಹೆಚ್ಚು. ಆಟ-ನೋಟ ಊರಿಗಿಂತ ಮೆಚ್ಚು. ಇಲ್ಲಿ ಮನದ ಮಹಲನು ಕಟ್ಟಿ, ಮನಬಂದಂತೆ ಕುಣಿಯಬಹುದು. ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತ ಬ್ರಹ್ಮಾಂಡ ಎಂದು ಕವಿ ಕರೆದಿದ್ದಾರೆ.	
39.	ಮರಿಗೌಡರ ಕಳಕಳಿ ರೈತರ ಕ್ಷೇಮದ ಬಗ್ಗೆ ಅಪಾರವಾಗಿತ್ತು. ತೋಟಗಾರಿಕಾ ಬೆಳೆಗಳು ಹೊಸ ದಾಖಲೆ ನಿರ್ಮಿಸಬೇಕೆಂಬುದು ಮರಿಗೌಡರ ಹೇರಾಸೆಯಾಗಿತ್ತು.	
40.	ಕವಿಪುತ್ರನಿಗೆ ಬೆಟ್ಟದಲ್ಲಿ ಭೇಟಿಯಾದ ಆ ಹಿರಿಯರಿಂದ ತಂದೆ ಮಕ್ಕಳ ನಡುವಿನ ಪ್ರೀತಿ ವಾತ್ಸಲ್ಯದ ಅರಿವಾಯಿತು. ತನ್ನ ತಂದೆಯವರಿಗೆ ತನ್ನನ್ನು ಅಮೆರಿಕಕ್ಕೆ ಕಳುಹಿಸಲು ಇಷ್ಟವಿರದಿದ್ದ ಹಿನ್ನೆಲೆಯು ಅರ್ಥವಾಯಿತು. ತಂದೆಗಾದ ದುಃಖದ ಅರಿವಾಗಿ ಭಾರತಕ್ಕೆ ಹಿಂದಿರುಗಲು ತೀರ್ಮಾನಿಸಿದನು.	
41.	ಅರಣ್ಯನಾಶ, ನೀರಿನಪೋಲು, ಅತಿಯಾದ ಕೊಳವೆಬಾವಿ ಕೊರೆತ ಮತ್ತು ಎಲ್ಲೆಡೆ ಕಾಂಕ್ರೀಟೀಕರಣ ಇವುಗಳ ಕಾರಣದಿಂದ ಬಿದ್ದ ಮಳೆ ನೀರು ಭೂಮಿಯೊಳಗೆ ಇಳಿಯುವುದು ಕಡಿಮೆಯಾಗುತ್ತಿದೆ.	
42.	ಭರತ ಚಕ್ರೇಶ್ವರನು ಮೂರು ಲೋಕಗಳೂ ಹೊಗಳುವಂತೆ ಬಾಳುತ್ತಿದ್ದನು. ಸುಖಭೋಗ, ಸಿರಿ ಸಂಪತ್ತುಗಳಿಂದ ಕೂಡಿ ಸಮೃದ್ಧ ಜೀವನ ನಡೆಸುತ್ತಿದ್ದನು.	
43.	ಇಂಗು ಗುಂಡಿ, ಸಮತಳ ಬದು, ಸಮತಳ ಅಗಳು, ತುಂಡು ಅಗಳು, ಇಂಗುಕೊಳ ಇವುಗಳೆಲ್ಲವೂ ಮಳೆಕೊಯ್ಲಿನ ಕ್ರಮಗಳಾಗಿವೆ.	
44.	ಸಿಂಹಾಸನವನ್ನೇರಿದ ಭರತನು ಸೂರ್ಯನಂತೆ ಪ್ರಕಾಶಿಸುತ್ತಿದ್ದನು. ಉದಯಗಿರಿಯ ಸೂರ್ಯನಿಗೆ ಪ್ರತಿ ಸೂರ್ಯನಂತೆ ಶೋಭಿಸುತ್ತಿದ್ದನು. ಅವನ ದೇಹದ ಕಾಂತಿ ಹೊರಸೂಸುತ್ತಿತ್ತು.	
	<p>ಸಂದರ್ಭ ಸಹಿತ ವಿವರಣೆ :</p> <p style="text-align: right;">ಕೃತಿ-ಕರ್ತೃ ಯಾರು ಯಾರಿಗೆ ಸಂದರ್ಭ ವಿವರಣೆಗೆ ಒಟ್ಟು</p>	<p>4 × 3 = 12</p> <p>1 ಅಂಕ 1 ಅಂಕ 1 ಅಂಕ</p> <hr/> <p>3 ಅಂಕಗಳು</p>
45.	<p>ಪಾಠ - ಗದ್ಯ : ಆದೇಶವೇ ಅವರ ತಾಯಿ</p> <p>ಕರ್ತೃ : ಲಕ್ಷ್ಮಣರಾಯರು</p> <p>ಸಂದರ್ಭ : ಭರತಕುಮಾರನ ತಾಯಿ ಕನಸಿನಲ್ಲಿ ಬಂದು 'ಈ ನೆಲವೇ ನಾನೆಂದು ಭಾವಿಸಿಕೊಂಡು ಭರತ ಕುಮಾರನಿಗೆ ಹೇಳುತ್ತಾನೆ.'</p>	

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
46.	ಪಾಠ - ಗದ್ಯ : ಏರುವ ಬಾರಾ ಕೇದಾರ ಕರ್ತೃ : ಶ್ರೀಮತಿ ಲೀಲಾವತಿ ಎಸ್. ರಾವ್ ಸಂದರ್ಭ : ಲೇಖಕಿಯು ಕೇದಾರ ಏರುವ ದಾರಿಯಲ್ಲಿ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ ಪ್ರಕೃತಿಯನ್ನು ಎಂತಹ ಅದ್ಭುತ ಕಲಾಕಾರ ಎಂದು ಸಂಬೋಧಿಸಿ ಹೀಗೆ ಉದ್ಗರಿಸಿದ್ದಾರೆ.	
47.	ಪಾಠ - ಪದ್ಯ : ಕನ್ನಡ ಎನುವುದು ಜೀವನದಿ ಕರ್ತೃ : ಎಚ್.ಎಸ್. ವೆಂಕಟೇಶ ಮೂರ್ತಿ ಸಂದರ್ಭ : ಲೇಖಕರು ಕನ್ನಡನಾಡಿನ ವೈಶಿಷ್ಟ್ಯಗಳನ್ನು ಹೇಳುವಾಗ ಮೈಸೂರಿನ ಖ್ಯಾತಿಯು ನರಸಿಂಹಸ್ವಾಮಿಯವರು ಅಮರವಾಗಿಸಿದ ಮೈಸೂರು ಮಲ್ಲಿಗೆಯ ಮೇಲೆ ನಿಂತಿದೆ ಎಂದು ಹೇಳಿದ್ದಾರೆ.	
48.	ಪಾಠ - ಪದ್ಯ : ಗಾಂಧಿ ಕರ್ತೃ : ತೀ.ನಂ. ಶ್ರೀಕಂಠಯ್ಯನವರು ಸಂದರ್ಭ : ಕವಿಯು ಗಾಂಧೀಜಿಯವರು ಬ್ರಿಟೀಷರ ಶರತೆಯನ್ನು ಸತ್ಯದಿಂದ ಜಯಿಸಿದ ವೀರ ಎಂದು ಹಾಡಿ ಹೊಗಳುವಾಗ ಹೀಗೆ ಹೇಳಿದ್ದಾರೆ.	
49.	ಪದ್ಯ ಭಾಗ ಪೂರ್ಣಗೊಳಿಸಿ : (ಕಾಗುಣಿತ ದೋಷವಲ್ಲದ ಮೂರು ಪಾದಗಳಿಗೆ ಮೂರು ಅಂಕ ನೀಡುವುದು) <u>ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ</u> <u>ಮಣ್ಣು ಮುಕ್ತಿ ಮರುಳರಾಗುವರೆ</u> <u>ಹೆಣ್ಣು ಮಣ್ಣುಗಾಗಿ ಹರಿಯ ನಾಮಾಮೃತ</u> <u>ಉಣ್ಣದೆ ಉಪವಾಸ ಇರುವರೆ ಬೋಡಿ   </u> ಅಥವಾ ಸುಳಿಮಿಂಚಿನ <u>ಸೆಳೆ ಮುಂಗಾರಿನ ಮಳೆ</u> <u>ಕುಮಾರವ್ಯಾಸನ ರಸಧಾರೆ</u> <u>ಎದೆಯಗಲಕು ಕೆಂದಾವರೆ ಅರಳಿದ</u> <u>ಕವಿವರ ರತ್ನಾಕರನ ಕೆರೆ.</u>	1 × 3 = 3
50. ಮತ್ತು 51.	ಐದಾರು ವಾಕ್ಯಗಳಿಗೆ ಮೀರದಂತೆ ಉತ್ತರಗಳು : (ಎರಡಕ್ಕೆ ಮಾತ್ರ)  ವಿಷಯಕ್ಕೆ ಭಾಷಾ ಶೈಲಿಗೆ  ಒಟ್ಟು	2 × 4 = 8 3 ಅಂಕಗಳು 1 ಅಂಕ <hr/> 4 ಅಂಕಗಳು
— ಪೂರ್ಣಿಮಾ ಉರುಳು ಸೇವೆ ಮಾಡುತ್ತಿದ್ದಾಗ ಎಲೆಯಲ್ಲಿದ್ದ ಸಜ್ಜಿಗೆ ಉಂಡೆಗಳು ತೆಳ್ಳಗೆ ರೊಟ್ಟಿ ರೀತಿ ನೆಲಕಚ್ಚಿದವು. ಇದನ್ನು ಕಂಡ ಪೂರ್ಣಿಮಾ ಏನೋ ಹೊಳೆದಂತಾಗಿ ಒಂದು ಮರದ ತುಂಡನ್ನು ತೆಗೆದುಕೊಂಡಳು. ಚಾಕುವಿನಿಂದ ಎರಡೂ ಕಡೆ ಕೆತ್ತಿ ಹಿಡಿಯಂತೆ ಮಾಡಿದಳು. ನಡು ಭಾಗವನ್ನು ಉಪ್ಪುಕಾಗದದಿಂದ ಉಜ್ಜಿದಳು. ನಂತರ ಮಣೆಯ ಮೇಲೆ ಹಿಟ್ಟಿನ ಉಂಟೆ ಇಟ್ಟು ಒತ್ತಿದಾಗ ತೆಳ್ಳನೆಯ ರೊಟ್ಟಿಯಾಯಿತು. ಇದು ಲಠಣಿಗೆಯ ಜನ್ಮರಹಸ್ಯ.		

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
52.	<p>— ಆತ್ಮಹತ್ಯೆಗೆ ಹೊರಟ ತಾಯಿಗೆ ಮಗುವಿನ ಅಳು ಕೇಳಿಸಿದಂತಾಯಿತು. ತಾನಲ್ಲದೆ ಮಗುವಿಗೆ ಯಾರಿದ್ದಾರೆ ? ಮಗುವಿಗಾಗಿಯಾದಾರೂ ತಾನು ಬದುಕಬೇಕೆನಿಸಿತು. ವಾತ್ಸಲ್ಯ, ಪತಿಭಕ್ತಿ, ಕೃತಜ್ಞತೆ, ಆದರ ಇವು ನಾಲ್ಕು ಎಳೆಯ ಹಗ್ಗವಾಗಿ ಆಕೆಯನ್ನು ಮನೆಯತ್ತ ಎಳೆಯತೊಡಗಿದವು. ಆಕೆ ಹಿಂದಿರುಗಿದಳು. ಹೀಗೆ ಮಗುವಿನ ಕರೆಯು ತಾಯಿಯಲ್ಲಿ ಜೀವನ ಪ್ರೀತಿಯನ್ನು ಮೂಡಿಸಿತು.</p> <p>— ರಾಮಚಂದ್ರರಾಯರು ಸ್ವದೇಶಿ ಪ್ರಚಾರಕರಾಗಿ ಸ್ವದೇಶಿ ಸಾಮಾನುಗಳನ್ನು ಹೊತ್ತುಕೊಂಡು ಹಳ್ಳಿ ಮತ್ತು ಪಟ್ಟಣಗಳಲ್ಲಿ ತಿರುಗುತ್ತಿದ್ದರು. ವೇಷಭೂಷಣಗಳಲ್ಲಿಯೂ ಸ್ವದೇಶಿ ಸಂಕೇತಗಳನ್ನು ಮೂಡಿಸಿ ಧರಿಸುತ್ತಿದ್ದರು. ಉಡುಪಿನ ಮೇಲೆ ಸ್ವದೇಶಿ ಘೋಷಣೆಗಳಿದ್ದವು. ಉಡುಪು ರಾಷ್ಟ್ರಧ್ವಜವನ್ನು ಪ್ರತಿನಿಧಿಸುತ್ತಿದ್ದಿತು. ಹೀಗಾಗಿ ಲೇಖಕರು ತಗಡೂರು ರಾಮಚಂದ್ರರಾಯರನ್ನು 'ಸ್ವದೇಶಿ ವ್ರತದ ಜಂಗಮ ಮೂರ್ತಿ' ಎಂದು ಕರೆದಿದ್ದಾರೆ.</p> <p>ಯಾವುದಾದರೂ ಒಂದಕ್ಕೆ ಐದಾರು ವಾಕ್ಯಗಳಲ್ಲಿ ಉತ್ತರ :</p> <p style="text-align: right;">ವಿಷಯ ಸಂಗ್ರಹಕ್ಕೆ ಭಾಷಾ ಶೈಲಿಗೆ ಒಟ್ಟು</p> <p>— ಶಾಂತಾದೇವಿ ಕೆ. ಸಾಬಾದಿಯವರು ಅಧ್ಯಾತ್ಮದ ದಾರಿಯಲ್ಲಿ ಹೆಜ್ಜೆಯನ್ನಿಡಬೇಕಾದರೆ ಧ್ಯಾನವು ಅಗತ್ಯ ಎಂದಿದ್ದಾರೆ. ಧ್ಯಾನವು ಮನುಷ್ಯನಿಗೆ ಊರುಗೋಲಿನಂತೆ ಆಧರಿಸುತ್ತದೆ. ಧ್ಯಾನದಿಂದ ಒಳ್ಳೆಯ ಚಿಂತನೆಯು ಭದ್ರಗೊಳ್ಳುತ್ತದೆ. ರಹಸ್ಯವಾದ ಅಂತರ್ವಾಣಿಯನ್ನು ಕೇಳಲು ಧ್ಯಾನವೆಂಬ ಕಿವಿಗಳಿರಬೇಕು. ಧ್ಯಾನವೆಂಬ ಅಗ್ನಿಯು ಮನುಷ್ಯನ ದುರ್ಗುಣ ದೋಷಗಳನ್ನು ದಹಿಸಿ ನಿವಾರಿಸುತ್ತದೆ. ಇದುವೇ ಧ್ಯಾನದ ಮಹತ್ವವಾಗಿದೆ.</p> <p>— ಗಾಂಧೀಜಿಯವರು ತನ್ನ ಕೊನೆ ಉಸಿರು ಎಳೆಯುವ ತನಕ ಪ್ರಪಂಚಕ್ಕೆ ಅಹಿಂಸಾ ತತ್ವವನ್ನು ಬೋಧಿಸಿದರು. ಬ್ರಿಟೀಷರ ದರ್ಪವನ್ನು ಧೈರ್ಯದಿಂದ, ಶಸ್ತ್ರವನು ಸಹನೆಯಿಂದ ಮತ್ತು ಶರತೆಯನ್ನು ಸತ್ಯದಿಂದ ಜಯಿಸಿದ ವೀರರಾಗಿದ್ದಾರೆ. ಜನರಲ್ಲಿ ಧೈರ್ಯತುಂಬಿದ ತಂದೆಯಾಗಿದ್ದಾರೆ ಮಾನವರಲ್ಲಿ ದೈವೀಗುಣ ತುಂಬಿದ ಪವಾಡ ಪುರುಷ. ವಿಶ್ವದಲ್ಲಿ ಪ್ರೇಮ ತತ್ವ ಸ್ಥಾಪಿಸಲು ಬಲಿಯಾರು. ಗಾಂಧಿ ಭಾರತೀಯರಿಗೆ ಭಾಗ್ಯರವಿ, ದೀನದಲಿತರ ರಕ್ಷೆ ಮತ್ತು ಸರ್ವೋದಯದ ಸೂತ್ರಧಾರರಾಗಿದ್ದಾರೆ ಎಂಬುದು ಈ ಕವನದ ಸಾರಾಂಶವಾಗಿದೆ.</p>	<p>1 × 4 = 4 3 ಅಂಕಗಳು 1 ಅಂಕ <hr/>4 ಅಂಕಗಳು</p>

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
53.	<p>ಅರ್ಜಿ ಲೇಖನ :</p> <p>ಇಂದ/ವಿಳಾಸ, ಗೆ/ವಿಳಾಸ/ಸಂಬೋಧನೆ/ವಿಷಯ ಪತ್ರದ ಒಡಲು ಸಹಿಯೊಂದಿಗೆ ಮುಕ್ತಾಯ/ಸ್ಥಳ, ದಿನಾಂಕ ಭಾಷಾ ಶೈಲಿಗೆ</p> <p>ಒಟ್ಟು</p> <p>ಅಥವಾ</p> <p>ಪತ್ರಲೇಖನ :</p> <p>ಸ್ಥಳ, ದಿನಾಂಕ, ಪ್ರಾರಂಭದ ಒಕ್ಕಣೆ ಪತ್ರದ ಒಡಲು ಗೆ/ವಿಳಾಸ/ಸಹಿಯೊಂದಿಗೆ ಮುಕ್ತಾಯ ಭಾಷಾ ಶೈಲಿಗೆ</p> <p>ಒಟ್ಟು</p>	<p>1 × 5 = 5</p> <p>1 ಅಂಕ</p> <p>2 ಅಂಕಗಳು</p> <p>1 ಅಂಕ</p> <p>1 ಅಂಕ</p> <hr/> <p>5 ಅಂಕಗಳು</p> <hr/> <p>1 ಅಂಕ</p> <p>2 ಅಂಕಗಳು</p> <p>1 ಅಂಕ</p> <p>1 ಅಂಕ</p> <hr/> <p>5 ಅಂಕಗಳು</p>
54.	<p>ಪ್ರಬಂಧ ಲೇಖನ (ಒಂದಕ್ಕೆ ಮಾತ್ರ)</p> <p>ಪೀಠಿಕೆ / ಪ್ರಸ್ತಾವನೆ ವಿಷಯ ಬೆಳವಣಿಗೆ ಮುಕ್ತಾಯ / ಉಪಸಂಹಾರ ಭಾಷಾ ಶೈಲಿಗೆ</p> <p>ಒಟ್ಟು</p>	<p>1 × 5 = 5</p> <p>1 ಅಂಕ</p> <p>2 ಅಂಕಗಳು</p> <p>1 ಅಂಕ</p> <p>1 ಅಂಕ</p> <hr/> <p>5 ಅಂಕಗಳು</p>